



ಸಮುದ್ರ ಮಥನ

ವನ್ಯಜೀವಿಗಳ ರಕ್ಷಣೆ

ವಿಯೆಟ್ನಾಂನ ಟ್ರಾಂಗ್ ನ್ಯೂಯನ್ ಅವರ ವನ್ಯಜೀವಿ ಕಾಳಜಿ ಹಾಗೂ ಆ ನಿಟ್ಟಿನಲ್ಲಿ ಅವರ ಸಾಧನೆ ವಿಶ್ವಕ್ಕೆ ಮಾದರಿ. ಅವರ ಕುರಿತು ಎ. 8ರ ಸಂಚಿಕೆಯ ಸೆಲೆಬ್ರಿಟಿ ಪುಟದಲ್ಲಿ, 'ವನ್ಯಜೀವಿಗಳ ರಕ್ಷಣೆ' ಶೀರ್ಷಿಕೆಯಲ್ಲಿ ಪ್ರವೀಣ ಕುಲಕರ್ಣಿ ಬರೆದಿರುವ ಲೇಖನ ಚೆನ್ನಾಗಿದೆ. ವನ್ಯಜೀವಿಗಳ ಕಳ್ಳಬೇಟೆ ಕಾಳದಂಧೆಯಾಗಿ ಬೆಳೆದಿರುವ ಅಪಾಯದ ಸನ್ನಿವೇಶದಲ್ಲೂ ಅದನ್ನು ಸವಾಲಾಗಿ ತೆಗೆದುಕೊಂಡು ವನ್ಯಜೀವಿ ಸಂರಕ್ಷಣೆಯ ವಿಷಯದಲ್ಲಿ ಯಶಸ್ವಿನತ್ತ ಸಾಗುತ್ತಿರುವುದು ಬಹಳ ಹೆಮ್ಮೆಯ ವಿಚಾರ.

—ಎಚ್. ಸಿದ್ದಾರ್ಥ ಹೆಬ್ಬಾರ್, ಉಡುಪಿ

ಸಮಯೋಚಿತ ಕಥೆ

ಮಾ. 25ರ ಸಂಚಿಕೆಯಲ್ಲಿ ಚೈತ್ರಕಾ ನಾಯ್ಡು ಹರ್ಗಿ ಅವರು ಬರೆದಿರುವ 'ಪಕ್ಷಾಂತರ' ಕಥೆ ಸಮಯೋಚಿತವಾಗಿದೆ. ಈಗ ನಡೆದಿರುವ 'ಸಿ.ಡಿ.' ನಿಜಕಥೆಗೆ ಸಮರ್ಪಕವಾಗಿ ಜೋಡಣೆ ಮಾಡಬಹುದು.

—ಶೇಷಗಿರಿ ಬೀಡಕರ, ಕಲಬುರಗಿ

ಈ ಕಥೆಯಲ್ಲಿ ಧರ್ಮದ ಬಗ್ಗೆ ಮುಖ್ಯ ಪಾತ್ರ ಒಂದು ಪ್ರಶ್ನೆ ಎತ್ತುತ್ತದೆ. 'ಹಿಂದೂಗಳು ಒಟ್ಟಾದರೆ ಸಾಕಾ? ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಬಾರದೇನಿ?'. ಈ ಒಂದು ಪ್ರಶ್ನೆ ಕೇಳಿದ ಲೇಖಕರಿಗೆ ನನ್ನ ಒಂದು ನಮನ. ಕಥೆಯು ಎಲ್ಲರೂ ಒಂದೇ ಎಂಬ ಭಾವನೆಯನ್ನು ನನಗೆ ಮೂಡಿಸಿದೆ.

—ಮ್ಯಾಥ್ಯು ಡಿಸೋಜಾ, ಬೆಂಗಳೂರು


ಯಾರೂ ಬಾರದ ಮನೆ

ಏ. 1ರ ಸಂಚಿಕೆಯಲ್ಲಿ ವಿಕಾಸ್ ನೇಗಿಲೋಣಿ ಅವರು ಬರೆದ 'ಯಾರೂ ಬಾರದ ಮನೆ' ಕಥೆ ಸೊಗಸಾಗಿತ್ತು. ಆರ್ಥಿಕ ಭದ್ರತೆ ವ್ಯವಹಾರಿಕ ಜೀವನದ ಅಡಿಗಲ್ಲು ಎಂಬುದು ಸೂಚ್ಯವಾಗಿ ತಿಳಿಸಿದೆ.

—ಕೊಟ್ಟೂರು ರಾಜಶೇಖರ ಗೌಡ, ಹರಪನಹಳ್ಳಿ

ಲಿಂಗಯ್ಯನ ಒಡನಾಟದಲ್ಲಿ ರತ್ನಳಿಗೆ ಎಲ್ಲವೂ ಸಿಕ್ಕರೂ ಮಗುವಿಲ್ಲದ ಕೊರಗು ಶ್ರೀಮಂತಿಕೆಯನ್ನು ತೊರೆದು ವಂಶ ಮಾಡಿತು. ಬಡತನವನ್ನು ಬಯಸಿ ಮಾದನ ಜೊತೆ ಹೋದರೆ ಮಾದನ ಸಂಸಾರದಲ್ಲಿ ಪುತ್ರ, ಆಸ್ತಿ, ಅಧಿಕಾರ ಬಂದೊದಗಿದರೂ ಎಲ್ಲವನ್ನೂ ಬಿಟ್ಟು ಲಿಂಗಯ್ಯನ ಸಹವಾಸವನ್ನೇ ಮತ್ತೆ ಬಯಸಿದ ರತ್ನಳ ಕತೆ ಮಾರ್ಮಿಕವಾಗಿದೆ. ಲಿಂಗಯ್ಯನ ಹೆಸರು ಕೆಲವು ಕಡೆ ನಿಂಗಯ್ಯ ಆಗಿದೆಯಲ್ಲಾ?

—ಎಂ.ಟಿ.ಮಂಜುನಾಥ್, ಬೆಂಗಳೂರು



ಚಿತ್ರ ಶಿಕಾರಿ!

'ಒಂದು ಶಿಕಾರಿ, ಇಬ್ಬರು ಬೇಟೆಗಾರರು' (ಶಿವು ಕೆ. ಏ. 1ರ ಸಂಚಿಕೆ) ಲೇಖನ ಮತ್ತು ಚಿತ್ರಗಳು ಸೊಗಸಾಗಿವೆ. ದುರ್ಬಲರು ಬಲಿಷ್ಠರಿಂದ ಶೋಷಣೆಗೆ ಒಳಗಾಗುತ್ತಿರುವ ಬಗ್ಗೆ ಸಮಾಜದಲ್ಲಿ ನಡೆಯುತ್ತಿರುವುದರ ಕುರಿತು ತಿಳಿಸುವ ರೀತಿ ವಾಸ್ತವವಾಗಿದೆ.

—ಐ.ಹೇಮಂತ ಕುಮಾರ್, ಬೆಂಗಳೂರು

ಕೃಷಿಕರ ಕಣ್ಣಿನ ಟಿಕಾಯತ್

ಏ.1ರ ಸಂಚಿಕೆಯ ಸೆಲೆಬ್ರಿಟಿ ಪುಟದಲ್ಲಿ ಪ್ರವೀಣ ಕುಲಕರ್ಣಿ ಅವರು ಬರೆದಿರುವ ರಾಕೇಶ್ ಟಿಕಾಯತ್ ಕುರಿತ ಲೇಖನ ಓದಿದೆ. ಇತ್ತೀಚೆಗೆ ಹಾವೇರಿ ಹಾಗೂ ಶಿವಮೊಗ್ಗದಲ್ಲಿ ರೈತರನ್ನು ದ್ವೇಷಿಸಿ ಭಾಷಣ ಮಾಡುವಾಗ ಅವರು 'ಟ್ಯಾಕ್ಸರ್‌ಗಳನ್ನು ಶಸ್ತ್ರಾಸ್ತ್ರವನ್ನಾಗಿಸಿ ಮುನ್ನುಗ್ಗಿ' ಎಂದು ಕುಮ್ಮಕ್ಕು ನೀಡಿರುವುದು ಕಾನೂನಾತ್ಮಕವೂ ಅಲ್ಲ, ಸಂವಿಧಾನಾತ್ಮಕವೂ ಅಲ್ಲವೇ ಅಲ್ಲ.

—ರಾಜೀವ್ ಎನ್. ಮಾಗಲ್, ಹಾಸನ

ಸೋಲುವುದನ್ನು ಕಲಿಸಿ

ಏ.1ರ ಸಂಚಿಕೆಯಲ್ಲಿ ಸ್ವಯಂಪ್ರಭಾ ಬರೆದಿರುವ 'ಸೋಲುವುದನ್ನು ಕಲಿಸಿ' ಲೇಖನ ಚೆನ್ನಾಗಿತ್ತು. ತಾತನಾದ ನಾನು ನನ್ನ ಮೊಮ್ಮಗಳ ಜೊತೆ ಆಡುವಾಗೆಲ್ಲಾ ಅವಳೇ ಗೆಲ್ಲುವಹಾಗೆ ಮಾಡುತ್ತಿದ್ದೆ. ಲೇಖನ ಓದಿದ ಮೇಲೆ ಮಕ್ಕಳಿಗೆ ಸೋಲು, ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳುವ ಹಾಗೆ ಬೆಳೆಸಬೇಕೆನ್ನುವುದು ಅರಿವಾಯಿತು.

—ರಾಮಪ್ರಸಾದ್, ಬೆಂಗಳೂರು

ವಾಹನ ಲೋಕದಲ್ಲಿ ವಿದ್ಯುತ್ ಸಂಚಾರ!

ಜಯಸಿಂಹ ಆರ್. ಅವರು ಬರೆದಿರುವ 'ವಾಹನ ಲೋಕದಲ್ಲಿ ವಿದ್ಯುತ್ ಸಂಚಾರ' (ಏ. 1ರ ಸಂಚಿಕೆ) ಸಕಾಲಿಕವಾಗಿದೆ. ಇ ವಾಹನಗಳ ಉಪಯೋಗದಿಂದ ವಾಯುಮಾಲಿನ್ಯ ತಗ್ಗಿಸಿ, ಪರಿಸರ ಸಂರಕ್ಷಣೆ ಮುಖ್ಯ ಉದ್ದೇಶವಾದರೂ, ವಿದ್ಯುತ್‌ಗಾಗಿ ಕಲ್ಲಿದ್ದಲನ್ನು ಉರಿಸುವುದು ಹೆಚ್ಚು ಮಾಲಿನ್ಯಕಾರಕ ಎಂಬುದೂ ಗಮನಾರ್ಹ. ಹಾಗಾಗಿ, ವಿದ್ಯುತನ್ನು ಜಲ, ಸೌರ, ಗಾಳಿ ಮತ್ತು ಅಣು ಸ್ಥಾವರಗಳ ಮೂಲಕ ಪಡೆಯುವುದು ಒಳ್ಳೆಯದು.

—ಬಾಣಾವರ ನಾಗರಾಜ, ಬೆಂಗಳೂರು
ಭೋಜರಾಜ ಜಿ. ಸಂತೆಬೆನ್ನೂರು

ಜೇನು ಅಭ್ಯಾಗತ

ಏ.1ರ ಸಂಚಿಕೆಯಲ್ಲಿ ಸಹನಾ ಕಾಂತಬೈಲು ಬರೆದ 'ಜೇನು ಅಭ್ಯಾಗತ' ಲೇಖನ ಓದಿ ವಿಸ್ಮಯವಾಯಿತು. ಮನೆಯೊಳಗೆ ಹಾರಿ ಬಂದು ಅಲ್ಲೇ ಗೂಡುಕಟ್ಟಿ ಮೊಟ್ಟೆ ಮಾಡಿದ ಕೋಲು ಜೇನಿಗೆ ಆ ಮನೆ ಏಕೆ ಪ್ರಿಯವಾಯಿತೋ?

—ಬಿ. ಶೋಭಾ ಅರಸ, ತಕ್ಕಟ್ಟೆ

ಜೇನುನೋಣಗಳಿಗೆ ಮನುಷ್ಯನ ಸಖ್ಯೆ ಬೇಕೆನ್ನಿಸಿರಬೇಕು. ಕಾಡು ಕಡಿದು ನಾಡನ್ನು ಮಾಡಿಕೊಂಡು ತನಗಾಗಿಯೇ ನಿರ್ಮಿಸಿಕೊಂಡ ನಗರವನ್ನೂ ಮಲಿನ ಮಾಡಿ, ವಾಸಿಸಲು ಹೇಣಗಾಡುತ್ತಿರುವ ಮಾನವನಿಗೆ ಬುದ್ಧಿ ಹೇಳಿ ಮತ್ತೆ ಕಾಡು ನಿರ್ಮಿಸಿ ಅಲ್ಲಿಯೇ ವಾಸ ಮಾಡುವುದು ಎಷ್ಟು ಚೆಂದ ಅಂತ ಹೇಳುವುದಕ್ಕೆ ಅವು ನಗರಕ್ಕೆ ಬರುತ್ತಿರಬಹುದೇ?

—ಡಾ. ಜಿ. ಬೈಲೇಗೌಡ, ಬೆಂಗಳೂರು

ಬಹುಶಃ ಜೇನುನೋಣಗಳಿಗೆ ಮನುಷ್ಯನ ಮನಸ್ಸಿನಲ್ಲಿರುವುದು ಗೊತ್ತಾಗುತ್ತದೆ. ಆದ್ದರಿಂದ, ಲೇಖಕಿಯ ಮನಸ್ಸಿನಲ್ಲಿ ಜೇನುನೋಣಗಳಿಗೆ ಸ್ವಾನ ಇರುವುದನ್ನು ಗ್ರಹಿಸಿ, ಅವರ ಮನೆಯಲ್ಲಿ ಸೇರಿಕೊಂಡಿವೆ. ಲೇಖಕಿ ಆ ಹೊಲಿಗೆ ಯಂತ್ರವನ್ನು ಜೇನು ಸಾಕಾಣಿಕಾ ಕೇಂದ್ರಕ್ಕೆ ದಾನವಾಗಿ ಕೊಟ್ಟರೆ ಅದರಲ್ಲಿಯೂ ಇನ್ನಷ್ಟು ಜೇನುನೋಣಗಳು ಬಂದು ಸೇರಬಹುದು.

—ಬಸವರಾಜ ಪಿ., ತುಮಕೂರು

ಜೇನುಹುಳುಗಳ ನಿರ್ಭಯತೆ, ಜೀವನವೈಖರಿಯು ಅಚ್ಚರಿಮೂಡಿಸುವುದರ ಜೊತೆಗೆ ಸಹನಾ ಅವರ ಸಹನೆ, ಕುತೂಹಲ, ನಿಸರ್ಗಪ್ರೀತಿ ಮತ್ತು ಹೊಲಿಗೆ ಯಂತ್ರದ ಅಡಿಯಲ್ಲಿ ಗೂಡು ಕಟ್ಟಿದ್ದರೂ ಓಡಿಸದೆ, ಕಿತ್ತೂಗೆಯದೆ ಅವುಗಳ ಬದುಕನ್ನು ಅರಿಯುತ್ತಾ, ದಿನಚರಿಯ ಭಾಗವಾಗಿ ಕಾಪಿಟ್ಟು ಅವರ ಹೃದಯ ವೈಶಾಲ್ಯ ಅಪರೂಪ.

—ರಮೇಶ್ ರಾವ್, ಕೈಕಂಬ

ಎಲ್ಲಿದೆ ಲಸಿಕೆ?

'ಉಸಿರುಗಟ್ಟಿರುವ ಪ್ರಕೃತಿಗೆ ಎಲ್ಲಿದೆ ಲಸಿಕೆ?' ಎನ್ನುವ ಶೀರ್ಷಿಕೆಯೇ (ಏ. 1ರ ಸಂಚಿಕೆಯ ನಿಮ್ಮೊಡನೆ ಪುಟದಲ್ಲಿ ರಘುನಾಥ ಚ.ಹ. ಬರೆದ ಲೇಖನ) ಮಾರ್ಮಿಕವಾಗಿದೆ. ಪರಿಸರವನ್ನು ಕೊಳಕು ಮಾಡುವುದನ್ನೂ ಭ್ರಷ್ಟಾಚಾರದ ರೂಪದಲ್ಲಿ ಪರಿಗಣಿಸಬೇಕು ಎನ್ನುವುದು ಹೊಸ ಬಗೆಯ ಚಿಂತನೆ.

—ಸುರತ್ಕಲ್ ರವಿರಾಜ, ಬೈಕಂಪಾಡಿ

ಪ್ರತಿಕ್ರಿಯೆ ರಚನಾತ್ಮಕ ಟೀಕೆ-ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ-ಮೇಲ್: feedback@sudha.co.in